

ಸೂಪರ್‌ಬ್ಯಾಂಡ್ ಸಿಂಧು

ಒಲಿಂಪಿಕ್ಸ್, ಚಾಂಪಿಯನ್ ಎಂದು ಅನ್ನಿಸಿಕೊಳ್ಳೋದು ಬಹಳ ಕಷ್ಟ. ಇಡೀ ಜಗತ್ತೇ ಗಮನವಿಟ್ಟು ನೋಡುವ ಒಲಿಂಪಿಕ್ಸ್‌ನಲ್ಲಿ ಒಂದು ಪದಕ ಗಳಿಸಬೇಕೆಂಬ ಕನಸು ಜಗತ್ತಿನ ಲಕ್ಷಾಂತರ ಕ್ರೀಡಾಪಟುಗಳದ್ದು. ಆದರೆ ಕ್ರೀಡೆ ಯಾವುದೇ ಇರಲಿ, ಅಲ್ಲಿ ಯವರೆಗೆ ಸಾಗಿ ಹೋಗುವ ದಾರಿಯಂತೂ ಕಠಿಣಾತೀತರಣ! ಒಮ್ಮೆ ಅಲ್ಲಿಗೆ ತಲುಪಿದರೆಂದರೆ ಮತ್ತೆ ಕೇಳಿ, ಜಗತ್ತಿನ ಬಹುದೊಡ್ಡ ಪ್ರಶಸ್ತಿಗಳೆಲ್ಲ ಪದತಲಕ್ಕೆ ಬಂದು ಬೀಳುತ್ತದೆ. ಈಗಂತೂ ಕೋಟ್ಯಂತರ ರೂಪಾಯಿಗಳ ಬಿಸಿನೆಸ್ ಕಾಂಟ್ರಾಕ್ಟುಗಳು ಮನೆಬಾಗಿಲಿಗೆ ಬಂದು ಕಾಯುತ್ತವೆ. ಇದಕ್ಕೆ ಇತ್ತೀಚಿನ ಅತ್ಯುತ್ತಮ ಉದಾಹರಣೆ ನಮ್ಮ ಪಿ.ವಿ.ಸಿಂಧು. ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್‌ವರೆಗೆ ಏರಿ ಬೆಳ್ಳಿಪದಕ ಗೆದ್ದುಕೊಂಡ ಸಿಂಧು ಈಗ ವಾಣಿಜ್ಯ ಕಂಪೆನಿಗಳ ಕಣ್ಣಣಿ. ಮುಂದಿನ ಮೂರು ವರ್ಷಗಳ ಅವಧಿಗೆ ಆಕೆ ಒಟ್ಟು ಒಂಭತ್ತು ಕಂಪೆನಿಗಳ ಜತೆಗೆ ಮಾಡಿಕೊಂಡಿರುವ ಜಾಹೀರಾತು ಒಪ್ಪಂದಗಳ ಒಟ್ಟು ಸಂಭಾವನೆ ಮೊತ್ತ 50 ಕೋಟಿ ರೂಪಾಯಿ! ಇದು ಕ್ರಿಕೆಟ್ ಹೊರತುಪಡಿಸಿ ಯಾವುದೇ ಕ್ರೀಡೆಯಲ್ಲಿ ಕ್ರೀಡಾಪಟುವೊಬ್ಬರು ಸಹಿ ಹಾಕಿರುವ ಅತ್ಯಧಿಕ ಮೊತ್ತದ ಕಾಂಟ್ರಾಕ್ಟ್ ಎನ್ನುವುದೀಗ ಖಚಿತವಾಗಿದೆ. ಸಿಂಧು ಈಗ ನಮ್ಮ ಸೂಪರ್‌ಬ್ಯಾಂಡ್!

ಈ ಹಿಂದೆ ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಹೀಗೆ ಬಹುದೊಡ್ಡ ಬಿಸಿನೆಸ್ ಒಪ್ಪಂದಗಳಿಗೆ ಸಹಿ ಹಾಕಿದವರು ಇಬ್ಬರು. ಒಬ್ಬಾಕೆ ಟೆನಿಸ್ ತಾರೆ ಸಾನಿಯಾ ಮಿರ್ಜಾ; ಇನ್ನೊಬ್ಬಾಕೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ರಾಲ್. ಆದರೆ ಅವರಿಗೂ ಸಿಂಧು ಸಾಧಿಸಿದಂತಹ ಅಷ್ಟು ದೊಡ್ಡ ಮೊತ್ತದ ಒಪ್ಪಂದಗಳು ಲಭಿಸಿರಲಿಲ್ಲ. ಸೈನಾ ಈ ಹಿಂದೆ ಐಒಎಸ್ ಸ್ಪೋರ್ಟ್ಸ್ ಎಂಡ್ ಎಂಟರ್‌ಟೈನ್‌ಮೆಂಟ್ ಕಂಪೆನಿಯ ಜತೆಗೆ ಎರಡು ವರ್ಷಕ್ಕೆ 25 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದರು. 2015ರ ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿಯ ಪ್ರಕಾರ ಸೈನಾ 16.99 ಕೋಟಿ ರೂಪಾಯಿ ಆದಾಯ ಹೊಂದಿದ್ದರು. ಸಾನಿಯಾ ವಿಶ್ವ ಟೆನಿಸ್ ಡಬಲ್ಸ್‌ನಲ್ಲಿ ನಂಬರ್ ಒನ್ ಸೀಡ್ ಹೊಂದಿದ್ದರೂ ಆ ವರ್ಷ ಜಾಹೀರಾತುಗಳ ಮೂಲಕ ಗಳಿಸಿದ್ದು 13.25 ಕೋಟಿ ರೂಪಾಯಿ. ಆದರೆ ಈಗ ಸಿಂಧು ಈ ಎಲ್ಲ ದಾಖಲೆಗಳನ್ನೂ ಅಳಿಸಿ ಮುನ್ನುಗ್ಗಿದ್ದಾರೆ. ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಒಂದೇ ತಿಂಗಳಲ್ಲಿ ವಿವಿಧ ಸರ್ಕಾರಗಳು ಮತ್ತು ಕಂಪೆನಿಗಳು ಸಿಂಧುವಿಗೆ ಘೋಷಿಸಿದ ಬಹುಮಾನಗಳ ಮೊತ್ತವೇ 13 ಕೋಟಿ ರೂಪಾಯಿ ದಾಟಿದೆ!

ಒಲಿಂಪಿಕ್ಸ್ ಬೆಳ್ಳಿ ಹಾಗೆ ಕಣ್ಣುಮುಚ್ಚಿ ತೆರೆದಾಕ್ಷಣ ಸಿಕ್ಕಿದ ಪದಕವಲ್ಲ. ಸಿಂಧು ತನ್ನ ಜೀವನದುದ್ದಕ್ಕೂ ಅದಕ್ಕಾಗಿ ಹರಿಸಿದ ಬೆವರಿಗೆ ಲೆಕ್ಕವಿಲ್ಲ. ವೈಯಕ್ತಿಕ ಸುಖ ಸಂತೋಷಗಳನ್ನೆಲ್ಲ ಬದಿಗಿಟ್ಟು ಒಂದೇ ಸಮನೆ ಅಂಕಣದಲ್ಲಿ ಬೆವರು ಸುರಿಸಿದ ಫಲವನ್ನು ಆಕೆ ಈಗ ಉಣ್ಣುತ್ತಿದ್ದಾರೆ. ಪುಲ್ನೇಲ ಗೋಪಿಚಂದ್ ಅಕಾಡೆಮಿಯಲ್ಲಿ ಕಳೆದ ಒಂದುವರೆ ವರ್ಷಗಳ ಹಿಂದೆಯೇ ಒಲಿಂಪಿಕ್ಸ್‌ಗಾಗಿ ಆಕೆ ಕಠಿಣ ತರಬೇತಿ ಆರಂಭಿಸಿದ್ದರು. ಅಲ್ಲೊಬ್ಬ ಫಿಸಿಯೋ ಇದ್ದಾರೆ— ಸಿ.ಕಿರಣ್ ಅಂತ. ಸಿಂಧು ಬಾಯಿಗೆ ಹಾಕಿಕೊಳ್ಳುವ ಪ್ರತಿಯೊಂದು ಅಗಳನ್ನೂ ಆತ ಎಚ್ಚರಿಕೆಯಿಂದ ಗಮನಿಸಿದ್ದಾರೆ! ಚಾಕೋಲೇಟ್ ಇಲ್ಲ, ಐಸ್‌ಕ್ರೀಂ ಇಲ್ಲ, ಹೈಡ್ರಾಬಾದ್ ಬಿರಿಯಾನಿ ಇಲ್ಲ. ಮೀಡಿಯಾದ ಜತೆ ಮಾತುಕತೆ ಇಲ್ಲ, ಮೊಬೈಲ್ ಇಲ್ಲ. ಕೊನೆಗೆ ಸರಿಯಾದ ನಿದ್ರೆಯೂ ಇಲ್ಲ! ಪ್ರತಿದಿನ ಬೆಳಿಗ್ಗೆ 4.15ಕ್ಕೆ ಎದ್ದು ಪ್ರಾಕ್ಟೀಸ್ ಆರಂಭಿಸಬೇಕು. ನಿಗದಿತ ಆಹಾರ ಮಾತ್ರ. ಕೆಲವು



ದಿನ 10ರಿಂದ 12 ಗಂಟೆಗಳ ಅಭ್ಯಾಸ! ಅಷ್ಟು ಸುದೀರ್ಘ ಅಭ್ಯಾಸ ಇಲ್ಲದಾಗಲೂ ಓಟದ ಮೇಲೆ ಒತ್ತಡ. ಹೃದಯ ಬಡಿತ ನಿಮಿಷಕ್ಕೆ 100ರಿಂದ 200 ಆಗುವವರೆಗೂ ಓಟ ನಿಲ್ಲುವಂತಿಲ್ಲ. ನಿಜಕ್ಕೂ ಒಲಿಂಪಿಕ್ಸ್ ಪದಕದ ಗುರಿ ತಲುಪುವವರೆಗೆ ಸಿಂಧು ಸವೆಸಿದ ಹಾದಿ ಅತ್ಯಂತ ಕಠಿಣವೇ.

ಸಿಂಧು ತರಬೇತಿಯಲ್ಲಿ ಇನ್ನೊಂದು ವಿಶೇಷವಿತ್ತು. ಆಕೆ ತರಬೇತಿಯ ಅವಧಿಯಲ್ಲಿ ಬಹುತೇಕ ಸೇನಾಪಟ ನಡೆಸಿದ್ದು ಹುಡುಗರ ಜತೆಗೆ. ಯಾವ ಹುಡುಗನೂ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಹುಡುಗಿಗೆ ಸೋಲಲು ಬಯಸುವುದಿಲ್ಲ. ಹಾಗಾಗಿ ಅವರೆಲ್ಲ ಸಿಂಧು ಜತೆಗೆ ತಮ್ಮ ಶಕ್ತಿಮೀರಿ ಸೇರಿಸಿದ್ದಾರೆ. ಇದರ ಪೂರ್ಣ ಲಾಭವಾದದ್ದು ಸಿಂಧುವಿಗೆ. ಈಗ ಸಮಾರಂಭಗಳಲ್ಲಿ ಆರಾಮವಾಗಿ ಚಾಕೋಲೇಟ್, ಐಸ್‌ಕ್ರೀಂಗಳನ್ನು ಸವಿಯುವ ಸಿಂಧು ತರಬೇತಿ ಕಾಲದ ಅಜ್ಜಾತವಾಸವನ್ನು ನೆನಪಿಸಿಕೊಂಡು ನಗುವುದುಂಟು! ಇಷ್ಟೊಂದು ಜಾಹೀರಾತುಗಳು ಪದತಲಕ್ಕೆ ಬಂದು ಬೀಳುತ್ತಿದ್ದರೂ ಸಿಂಧು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡಿರುವುದೂ ವಿಶೇಷವೇ. ಮುಖ್ಯವಾಗಿ ಆಕೆ ಆರೋಗ್ಯಕ್ಕೆ ಹಾನಿಕಾರಕವಾದ ತಂಪು ಪಾನೀಯಗಳ (ಕೋಲ್ಡ್, ಪೆಪ್ಸಿ ಇತ್ಯಾದಿ) ಜಾಹೀರಾತು ಒಪ್ಪಂದಕ್ಕೆ ಸಹಿ ಹಾಕಿಲ್ಲ. ಇದಕ್ಕೆ ಆಕೆಯ ಗುರು ಗೋಪಿಚಂದ್‌ರೇ ಮಾದರಿ. ತನ್ನ ಬಳಿಗೆ ಬಂದ 16 ಕಂಪೆನಿಗಳಲ್ಲಿ 9ನ್ನು ಆಯ್ಕೆ ಮಾಡಲು ಆಕೆಗೆ ನೆರವಾದದ್ದು ಬೇಸ್‌ಲೈನ್ ಎನ್ನುವ ಕ್ರೀಡಾ ಮ್ಯಾನೇಜ್‌ಮೆಂಟ್ ಕಂಪೆನಿ. ಆಕೆಯ ಒಪ್ಪಂದ ಇರುವುದು ಆ ಕಂಪೆನಿಯ ಜತೆಗೇ. ಸದ್ಯಕ್ಕೆಂತೂ ಸಿಂಧು (ಕ್ರಿಕೆಟ್ ಹೊರತುಪಡಿಸಿದ) ಭಾರತೀಯ ಕ್ರೀಡಾರಂಗದ ಸೂಪರ್‌ಬ್ಯಾಂಡ್.

Printed and Published by B.A. Ravi on behalf of The Printers (Mysore) Private Ltd. Printed at M/s Geetanjali Graphics, # B-71, New No. 84, KSSIDC, Indl Estate, 6th Block, Rajajinagar, Bengaluru- 560010 and published from The Printers (Mysore) Private Ltd., Plot Nos. 7 to12, Kumbalgodu Industrial Area, II Phase, Bengaluru - 560074. Editor: K.N. TILAK KUMAR.
 Editorial Office: 75, M.G Road, Bengaluru-560 001 E-mail:editorsu@sudha.co.in. Phone: 2588 0000, Fax: 25880618, Editorial:25880619, Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited.
 RNI No 7891/65